




ಕೋವಿಡ್ ಶೋಕ; ಸಂತುನ್ಹಣೆಗೆ?



ಕೋವಿಡ್‌ನಿಂದ ಮೃತಪಟ್ಟವರ ಮನೆಯವರ ನೋವ್, ಯಾತನೆ ವಿಭಿನ್ನವಾದದ್ದು. ‘ಶೋಕ’ ಎನ್ನುವುದು ಒಂದು ಸಾರ್ಥಕವಾದ, ಯಾರನ್ನೂ ಬಿಡು ಮನಸ್ಸಿನ ಭಾವನೆ. ‘ಕಳೆದುಕೊಳ್ಳುವುದು’ ಯಾರನ್ನೇ ಆಗಲಿ, ಯಾವುದನ್ನೇ ಆಗಲಿ ಅದು ಆ ವ್ಯಕ್ತಿಯ ಮಟ್ಟಿಗೆ ಮಹತ್ವದ್ದೇ.

■ ಡಾ.ಕೆ.ಎಸ್. ಪವಿತ್ರ

‘ಡೋವಾತಾವರಣ. ಒಂದೊಂದು ಮನೆಯಲ್ಲಿ ಚಿಕ್ಕಿಭ್ರಾತ್ರಿ, ಇಬ್ಬರು ಮೂವರು ಸತ್ಯ ಹೋಗಿದ್ದಾರೆ. ಕೋವಿಡ್ ಬಂದಾಗಿನಿಂದ ಸಾವಿನ ಸುಧಿ ಕೇಳಿ ಕೇಳಿ ಸಾಕಾಗಿ ಹೋಗಿದೆ. ವಾಟ್ಸ್ ಆಪ್ಸ್‌ನಲ್ಲಿ ಯಾರಾದ್ದು ಈ ಫೋಟೋ ಬಂದರೆ ಭಯ ಆಗುತ್ತೆ. ‘ಕೋವಿಡ್ ಶೋಕವನ್ನು ಎದುರಿಸೋದು ಹೇಗೆ ಅರೆಯಿರುತ್ತಿರುತ್ತಾನೆ?’. ಇಂಥ್ ಅನುಭವಗಳು ಈ ಸಮಯದಲ್ಲಿ ಹೆಚ್ಚಿನವರಿಗೆ ಎದುರಾಗಿರುತ್ತವೆ. ಸ್ನೇಹಿತರು ಆತ್ಮೀಯರನ್ನು ಕಳೆದುಕೊಳ್ಳುವ, ಕುಟುಂಬದವರ ಸಾವಿನಿಂದ ನೋಯಿವ ಜನರನ್ನು ‘ಶೋಕ’ ಬಾಧಿಸುವುದು ಸಹజವಾಗುತ್ತದೆ. ಆದರೆ ‘ಕೋವಿಡ್ ಶೋಕ’ ಈಗೆ ‘ಶೋಕ’ ಕ್ಕಿಂತ ಎಷ್ಟು ಭಿನ್ನ, ಯಾವ ಹೋಸ ಸಾಲುಗಳನ್ನು ಅದು ಒಬ್ಬತ್ತದೆ?

ಜಗತ್ತಿನಾಡ್ಯಂತ ಅಂದಾಜು 38 ಲಕ್ಷಗಳಪ್ಪು ಜನ ಕೋವಿಡ್‌ನಿಂದಾಗಿ ಮರಣ ಹೊಂದಿದ್ದಾರೆ. ಹಲವು ಕಾರಣಗಳಿಂದ ಜನರು ಸಾಯಬಮುದಾದ ಸಾಧ್ಯತೆಗಳನ್ನು ಯಾವಾಗಲೂ ಇಡ್ಯಾರೂ, ಕೋವಿಡ್‌ನಿಂತಹ ಸೋಂಕಿನ ಸಂಭರಣೆಯಲ್ಲಿ ‘ಶೋಕ’ ಎಂಬ ಪ್ರಕ್ತಿಯೆಗೆ ಹಲವು ಕಾರಣಗಳಿಂದ ನಾವು ನಿರೀಕ್ಷಿಸಿದ ಜನರು ಮರಣಕ್ಕೆಡಾಗುವುದು, ಮಾತ್ರಾನ್ನು ಅನಾಥರಾಗಿಸಿ ಅಪ್ಪಲಿಮ್ಮೆ ಸೋಂಕಿಗೆ ತುತ್ತಾಗುವುದು, ಒಂದೇ ಕುಟುಂಬದಲ್ಲಿ ಹಲವರು ಸಾವಣಿಸುವುದು ಹಿಂತೆ ಸಾವಿನ ರೀತಿ ವ್ಯೇವಿಧ್ಯಮಾಯಾಗಿ ಬಿಡುತ್ತದೆ. ಇಲ್ಲಿ ಶೋಕವುಂಟಾಗಲು ಕಾರಣ ಸಾವಣ್ಯ ಅಲ್ಲ, ಕೆಲಸವನ್ನು ಕಳೆದುಕೊಂಡ ನೋವ್, ಆತ್ಮೀಯಮೂರಿಗೆ ಬೆರೆಯಲಾಗದ ಒಂಟಿಕನ, ಸಾಮಾನ್ಯವಾಗಿ ಜನ ಶಾಂತಿಯನ್ನರಸಲು ಹೋಗುವ ಅಧ್ಯಾತ್ಮದ ಕೇಂದ್ರಗಳಾದ ದೇವಸ್ಥಾನ ಇತರ ಪ್ರಾರ್ಥನೆ ಸ್ಥಳಗಳು ಮುಕ್ಕಿರುವುದು, ವೀರೆವ ಸಂಭರಣೆಯನ್ನು (ಮದುವೆ/ಪ್ರವಾಸ/

ವಾರ್ಷಿಕೋಳ್ಳುವ) ಆಚರಿಸಲಾಗದಿರುವುದು, ದಿನಚರಿಯಲ್ಲಿ ಗಮನಾರ್ಹ ಏರುಬೇರುಗಳು ಇವೆಲ್ಲವೂ ಶೋಕವನ್ನು ತರಬಹುದು. ‘ವನೋ ಕಳೆದುಕೊಂಡ ಭಾವ’ ನಮ್ಮನ್ನು ಕಾಡಬಹುದು. ಅದರೊಂದಿಗೆ ಸಾವಿನಿತೆ ‘ಕಡಿಮೆ’ ಎಂದು ನಾವು ಭಾವಿಸುವ, ಆದರೆ ಅನಿವಾರ್ಯವಾಗಿ ಕಾಡುವ ಇಂಥ ಶೋಕವನ್ನು ಪ್ರತಿಕಿರ್ಣಿಯಾಗಿ ಅನುಭವಿಸಲು ನಮ್ಮನ್ನು ತಪ್ಪಿತಸ್ಥ ಭಾವನೆ ಕಾಡಬಹುದು. ಆದರೆ ಇಂಥ ಸಂಭರಣೆಯಲ್ಲಿ ನಾವೆಲ್ಲರೂ ನೆನಸಿಕೊಳ್ಳಬೇಕಾದ್ದು,

‘ಶೋಕ’ ಎನ್ನುವುದು ಒಂದು ಸಾರ್ಥಕವಾದ, ಯಾರನ್ನೂ ಬಿಡು ಮನಸ್ಸಿನ ಭಾವನೆ. ‘ಕಳೆದುಕೊಳ್ಳುವುದು’ ಯಾರನ್ನೇ ಆಗಲಿ. ಯಾವುದನ್ನೇ ಆಗಲಿ ಅದು ಆ ವ್ಯಕ್ತಿಯ ಮಟ್ಟಿಗೆ ಮಹತ್ವದ್ದೇ.

ಕೋವಿಡ್ ಸಮಯದಲ್ಲಿಯಂತೂ ಶೋಕಕ್ಕೆ ಹಲವು ಮುಖಗಳಿವೆ. ಸತ್ತವರ ಅಂತ್ಯಸಂಸ್ಕಾರ ಮಾಡದ ದಾಖಿ, ಕೊನೆಯ ಉಸಿಕಿರುವೆಳೆಯಿಯಾಗಾಗ ಅವರೊಡನೆ ಇರಲಾಗದ ಸಂಕಟ, ಸಾಮಾನ್ಯವಾಗಿ ಶೋಕಾಭಿವೃತ್ತಿಗೆ ಸಹಾಯಕವಾದ ಅಂತ್ಯಸಂಸ್ಕಾರ ನಂತರದ ವಿಧಿವಿಧಾನಗಳಿಗೆ ಇರುವ ನಿರ್ಬಂಧ, ಕೋವಿಡ್‌ಗಾಗಿ ದಿನಗಟ್ಟಲೇ ಐಸಿಯುನ್ನಿದ್ದು ನಂತರ ಮರಣ ಹೊಂದುವುದು, ಅದು ಸ್ವಷ್ಟಿಸುವ ಆತಕ ಇವು ‘ಪ್ರಾರ್ಥಮಿಕ ಶೋಕ’ (primary loss) ಗೆ ಸಂಬಂಧಿಸ್ತು. ‘ಅನಂತರದ ಶೋಕ’ (secondary loss) ಗೆ ಸಂಬಂಧಿಸುವ ಆರ್ಥಿಕ ಉರುಗೊಲಿನ ಹತಾತ್ ನಷ್ಟ, ಸಾಂಕ್ಷೇಪಿಕ ಕೋರತೆ, ಸಾಮಾಜಿಕ ಬೆಂಬಲ, ಕೋವಿಡ್ ಸಲುವಾಗಿ ಲಕ್ಷಗಟ್ಟಲೇ ಹಣ ವಿಚಾರಿ ಅನಂತರ ಜೀವವನ್ನು ಉಳಿಸಿಕೊಳ್ಳಲಾಗದೆ, ಆರ್ಥಿಕ ಹೊರಿಯನ್ನು ಹೊರಬೇಕಾದ ಕಷ್ಟ ಇತ್ತೂದಿ. ಜೊತೆಗೆ ಒಂದೇ ಮನೆಯಲ್ಲಿ ಹಲವು ಸಾವಾಗಳು ಬೆಂಕಿ ಆಕ್ಸಿಕ, ಸ್ನೇಸಿಕ ವಿಪತ್ತು, ಅಪಘಾತಗಳಲ್ಲಿ ಜನರು ಸಮಾಧಾನ ಹೇಳಲು ಹೋಗಲಾಗುತ್ತದೆ.

ಕಂಡು ಬಂದರೂ, ಕೋವಿಡ್‌ನಷ್ಟು ವ್ಯಾಪಕವಾಗಿ ತಿಂಗಳಿಗಟ್ಟಲೇ, ಮೇಲಿಂದ ಮೇಲೆ ಕಾಣಬಹುವುದಿಲ್ಲ. ಇವೆಲ್ಲ ಕೋವಿಡ್‌ನಂತಹ ಸೋಂಕಿನ ಪ್ರಾಂಡೆಮಿಕಗೆ ವಿಶ್ವ ಎನಿಸುವ ಸಾಲುಗಳು.

ಮನೋವೈಜ್ಞಾನಿಕವಾಗಿ ‘ಶೋಕ’ ಒಂದು ಪ್ರಕ್ತಿಯೆ. ಅಂದರೆ ಶೋಕವನ್ನು ಅನುಭವಿಸುವ ಯಾವುದೇ ವ್ಯಕ್ತಿ ಹಲವು ಹಂತಗಳು ನಿರಾಕರಣ (denial) ಕೋಪ (anger) ಲಿಂಗ್ವಲೆ (depression) ಕೊನೆಯದಾಗಿ ಒಷ್ಟಿಕೊಳ್ಳುವಿಕೆ ಹೊಂದಿಕೊಳ್ಳುವಿಕೆ (acceptance/integration) ಇವುಗಳನ್ನು ಹಾದುಹೋಗುತ್ತಾನೆ. ಈ ಹಂತಗಳು ನಿರ್ದಿಷ್ಟವೆಂದೇನೂ ಅಲ್ಲ. ಆದರೂ ಹಲವು ಸಾಮಾಜಿಕ ಆರ್ಥರಣೆಗಳು ಈ ಹಂತಗಳಿಗೆ ಸಹಾಯಕ. ಆದರೆ ಕೋವಿಡ್‌ನ ಪರಿಸ್ಥಿತಿಯಲ್ಲಿ ನಾವು ಹೇಳ ಉಪಾಯಗಳನ್ನು ಶೋಕ ಪರಿಹಾರಣೆಗೆ ಹುದುಕಬೇಕಾಗುತ್ತದೆ. ಜನರು ಸಮಾಧಾನ ಹೇಳಲು ಹೋಗಲಾಗುತ್ತದೆ.